

ಬಾಟ್ತಿನ್ನದ “ಹೆಗೆ?” “ಯಾರು?” ಮತ್ತು “ಯಾಕೆ?”

“ಆ ಮೇಲೆ ಅವರಿಗೆ - ‘ಸಿಂಹ ಲೋಕದ ಎಲ್ಲಾಕರೆಗೆ ಹೊಳಗಿ ಜಗತ್ತಿಗೆಲ್ಲಾ ನುಂಬರೆಯನ್ನು ನಾಲಿ. ನರಜಿ ಬಾಟ್ತಿನ್ನ ಮಾಡಿಸಿಕೊಳ್ಳುವವನು ರಕ್ಷಣೆ ಹೊಂದುವನು; ನರಬದೆ ಹೊಳಗೆವಬನು ದಂಡನೆಗೆ ಗುಲಿಯಾಗುವನು’ ” (ಪೂರ್ವ 16:15, 16).

ಬಾಟ್ತಿನ್ನದ ಕಡೆಗಿರುವ ಮನೋಭಾವನೆಗಳು ಯೀಂನುವನ್ನು ಹಿಂಬಾಲನುವೆಂದು ಅಲಕೆ ಮಾಡುವದರಿಂದ ಭೇದಗಳಿಗೆ ಕಾರಣವಾಗಿದೆ. “ತೈನ್ನರು ನಾಮಾನ್ಯವಾಗಿ, ಬಾಟ್ತಿನ್ನಪ್ರ ಆಜ್ಞಾಹಿಸಿಲ್ಪಣಿದೆ ಎಂಬ ಧೃಥಿತೆಯಲ್ಲ ಬಿಕ್ಷ್ಯಾಗಿದ್ದಾರೆ, ಆದರೆ ವಿಷಯದ ಇತರ ಪ್ರತಿಯೊಂದು ಸಂಗತಿಯಲ್ಲ ಬಿಭಾಗವಾಗಿದ್ದಾರೆ.”¹ ಈ ವಿಭಜನೆಗೆ ಕಾರಣವಾದ ಬಾಟ್ತಿನ್ನದ ಮಾರು ವಿಷಯಗಳು, ಬಾಟ್ತಿನ್ನಪ್ರ ಅಜರಿನಲ್ಪಡಬೇಕಾದ ವಿಧಾನ, ಅದು ಯಾಲಿಗೆ ಅಜರಿನಲ್ಪಡಬೇಕು ಮತ್ತು ಅದರ ಉದ್ದೇಶ. ಈ ಪ್ರತಿಯೊಂದರ ವಿವರಣೆಗಳ ಬಗ್ಗೆ ಬೈಬಲ್ ಏನನ್ನು ಹೇಳುತ್ತದೆ ಎಂಬುದನ್ನು ನೋಡಿಣಿ.

ಬಾಟ್ತಿನ್ನಪ್ರ ಹೆಗೆ ನಡಿನಲ್ಪಡ್ಡಿತ್ತು?

ಮುಖುಗೇಜನುವಿಕೆಯ ದೇವರಿಗೆ ಸ್ವೀಕಾರ ಯೋಗ್ಯವಾಗಿದೆ ಎಂದು ಹೆಚ್ಚಾಗಿ ಪ್ರತಿಯೊಬ್ಬರೂ ಒಟ್ಟಿಕೊಳ್ಳುವರು, ಆದರೆ ಮುಖುಗೇಜನುವದರ ಬದಲು ಜಿಮುಕಿನುವಿಕೆಯನ್ನು ಇಲ್ಲವೇ ಸುಲಭುವಿಕೆಯನ್ನು ದೇವರು ಸ್ವೀಕರಿಸುವನೇಂದು ಇಲ್ಲವೋ ಎಂಬ ವಾದವಾದವು ಎದ್ದಿರುತ್ತದೆ.

ದೇವರಿಗೆ ಸಂಬಂಧಿಸಿದ ಎಲ್ಲಾ ವಿಷಯಗಳಲ್ಲ ಸಿಳಿತ್ವಾದ ಮಾರ್ಗವನ್ನು ನಾವು ಅನುಸರಿಸಿಕೊಂಡ್ದೇ, “ಬಾಟ್ತಿನ್ ಮಾಡಿಸು” ಎಂಬ ಹದವು ಅದರ ಹಿನ್ನೆಲೆಯ ಉಪಯೋಗದಲ್ಲ ಜಿಮುಕಿನುವಿಕೆ ಇಲ್ಲವೇ ಸುಲಭುವಿಕೆಯನ್ನಲ್ಲ ಆದರೆ ಮುಖುಗೇಜ ಸುಖಿತೆಯನ್ನು ನೂಡಿಸುತ್ತದೆ.

ಹ್ರಾಹಂಚಿಕ ಡಿಕ್ಟಿನ್ಲಿಗಳು ಬಾಟ್ತಿನ್ದ ಆಧುನಿಕ ಅರ್ಥದಂತೆ, “ಜಿಮುಕಿನುವುದು, ಸುಲಭುವುದು, ಇಲ್ಲವೇ ಅದ್ದುವುದು” ಎಂದು ಹೇಳಿದರೂ, ಅವು ಹದ ವಿಜಾರಣೆಯನ್ನು ಕೊಡುವಾಗ (ಪದದ ಬಿಂಬಿಸಿಕ ಬೆಳೆವಣಿಗೆ), “ಬಾಟ್ತಿನ್ ಮಾಡಿಸು” ಎಂಬುದಾಗಿ ಬೆಳೆವಣಿಗೆಗೊಂಡ ಗ್ರೀಕ್ ಹದದ ಅರ್ಥವು “ಅದ್ದು” ಇಲ್ಲವೇ “ಮುಖುಗಿಸು” ಎಂದರ್ಥ ಕೊಡುತ್ತದೆಂದು ಹೇಳುತ್ತಬೇ:

The American Heritage Dictionary: “baptize” ಎಂಬುದು “ಗ್ರೀಕ್ ಬಪ್ಟೆನ್, ಅದ್ದು ಎಂಬುದಿಂದ ಬಂದಿದೆ.”²

Origins, a Short Etymological Dictionary of Modern English: “The effectual origin lies in Gr baptizein, baptein^τ ବଦଳାଯିସିଦ୍ଧ ରାଜ୍ୟ ... ନିଲନ୍ତରୁ ଅଧ୍ୟ.”⁴

ಇತರ ಎಲ್ಲ ಪ್ರಮುಖ ಡಿಕ್ಟ್ಯಾನಲಿಗರ್ಡ್ “ಅಧ್ಯಲು” ಇಲ್ಲವೇ “ಮುಳುಗೇಣನು” ಎಂಬ ಸಿರಾಹಣೆಯೊಂದಿಗೆ ಒಪ್ಪಿಕೊಳ್ಳಲುತ್ತವೆ.

“బాట్టిన్నద మంల బిధానపు జడి దేహచన్ము నిలనల్ల ముఖు గేళనువదలిందాగిత్తు ఆదరే ఎరడనేయ శకమానదింద బఖళవాగి స్మీకలనల్చుట బిధానపు నులయిచికెయింద బాట్టిన్న మాడినుచుదాగిత్తు”⁵ ఎందు మండే ఓదుక్కేవే: “పురాతన బాట్టిన్న మాడినుక్కెద్ద న్నానూలయగ్జంద పురాతన నమయదల్ల బాట్టిన్నద బిధానపు, నామాన్య ఉద్ధతియంతే ముఖుగేళ సుఖికెయింద ఇతు.”⁶

ఈ విధానద లుడ్జెల్పు స్వత్థచాగిదే. “బాట్టిన్న హోందువచను నిలినల్లు ముఖీగేజినల్పుబ్బగు, ఆ కృత్యేలు ‘క్రిస్తన హాటించికెయిన్స్’ నూజినుత్తుదే: మత్తు అవను నిలినింద హోరగే బరువాగ, అదు ‘క్రిస్తనోందిగే’ లుత్థానవచన్న నూజినుత్తుద్దే” ఎందు అండ్రోం నేరిన బరెదను.⁷

ರೋಮಾಪುರ 6:4ನ್ನು, ಕುಲತು ಎವರೆಷ್ಟ್ ಎಫ್. ಹ್ಯಾಲಿನನ್ ಹಿಂಗೆ ಹೇಳಿದ್ದಾರೆ, “ಭಾಷ್ಟಿಸ್ತುದ ನಿಲನಿಳ ದೇಹವು, ಕ್ಷಮಿಕರಾಗಿ, ಮುಖಗಿನಲ್ಪಣಿದ್ದರೂ, ತೀವ್ರನೊಂದಿಗೆ ಹೂಣಲಡುಬಿಕೆಯನ್ನು (ಪೊಲನು) ನಡ್ವಿಸಾಗಿ ಜಿತಿಸುತ್ತಾನೆ.”⁸

జీ. జ. లైట్‌ఫోర్స్ కిలగే వాయావ్యసిసిద్దానే, “ప్రైఫెన్‌ [B.] జొచెం” అప్పారు, అప్పోస్తులను ‘సత్కు’ ఎంబుదర బదలు ‘హాటిడ్‌బ్లూప్స్’ ఎంబ మాతన్సు బాట్టిస్తేద త్రికోరక్కాగి పరిజయసిద్దాన్న నలయాగి గమసిసిద్దానే, ఈ సమాంతరతెయి [జిముకెనుబికెంయింద] బాట్టిస్త మాడినుప ఇందిన నమ్మ రూడియాల కణరేయాగి హేఱుతడే.”⁹

మాటనో లూఫరో కీలే బరెదిద్దనే, “బాట్టిన్న ఎంబుదు ర్రిఎక్స్ హడ్: ల్యాపినో భాషేయల్ల అదన్న MERSIO ఎందు కేళబముదు: నావు యాపుదన్నాదరు నిలినల్ల చుట్టగినువాగ అదు నంశ్రూణచాగి నిలినిద చుట్టిహోఱగుపుదు. మత్తు నామాన్యరల్ల ఆ హద్కియి కేజ్జిన చుట్టిగ తెగెదు కాకల్చిల్చిద్దరూ, (అవరు మక్కలన్న పూణచాగి ఆధ్యాత్మికిల్ల, ఆదరే స్వల్ప నిలాన్న జిముకినుతారో), అవరు పూణచాగి చుట్టగినబేటు, మత్తు తూడలే తునః హేరగే ఎందుకొళ్ళబేటు, యాకందరే హద లుక్కెత్తియి అదన్న మాడుచ అగతెయిను తొలినువంతియితడే.”¹⁰

“బాట్టిన్న మాడిసు” ఎంబుదు బైబిలునిల్ల కండుబరువ కిస్తేలీయిల్ల అదర ఆడటపు “చుట్టురిను” ఎందిరుతే:

ಅ ದಿನಗಳಲ್ಲ ಯೇಂನು ಗಪಲಾಯ ಸೀರೆಗೆ ನೇಲದ ನಜರೆತೆಂಬ ಉಲಸಿಂದ ಬಂದು ಯೋದೆನ್ನ ಹೊಳೆಯಲ್ಲ ಯೋಹಾನಸಿಂದ ನ್ಯಾನಮಾಡಿಸಿಕೊಂಡನು. ಮಾಡಿಸಿಕೊಂಡ ಕಾಡಲೇ ಅತನು ನೀಲನೊಳಗಿಂದ ಮೇಲಕ್ಕೆ ಬರಲು ಅಕಾಶವ್ರೋಡೆ, ... ಕಂಡನು (ಮಾರ್ಕ 1:9, 10).

ಯೋಹಾನಸಿಂದ ನಲ್ಲಿಮಾಲಿನ ಹತ್ತಿರಬಿರುವ ಬನೋನೆಂಬ ನ್ಷಿಷದಲ್ಲಿದ್ದ ಬಾಟಿನ್ನ ಮಾಡಿಸುತ್ತಿದ್ದನು (ಯೋಹಾನ 3:23).

... ಫಿಂಪ್ಲೆನು ಕಂಷುತಿಯು ಇಬ್ಬರೂ ನೀಲನೊಳಗೆ ಇಂದರು. ಫಿಂಪ್ಲೆನು ಅವನಿಗೆ ಬಾಟಿನ್ನ ಮಾಡಿಸಿದನು. ಅವರು ನೀರನ್ನು ಇಟ್ಟ ಮೇಲಕ್ಕೆ ಬಂದಾಗ, ... (ಅಪೋಸ್ತಲರ ಕೃತ್ಯಗಳ 8:38, 39).

ಹೀಗಿರಲಾಗಿ ನಾವು ಬಾಟಿನ್ನ ಮಾಡಿಸಿಕೊಂಡಾಗ ಅತನ ಮರಣದಲ್ಲ ಹಾಲುಗಾರರಾಗಿ ಅತನೊಂದಿಗೆ ಹೊಣಿಲ್ಲವೀಪು (ರೋಮಾಪುರ 6:4).

ನೀವು ಬಾಟಿನ್ನದಲ್ಲ ಕ್ರಿಸ್ತನೊಂದಿಗೆ ಹೊಣಿಲ್ಲವ್ಯಾಪ್ತಿಲಿಂದಲೇ ... ಅದರಲ್ಲ ಅತನ ಕಾಡ ಎದ್ದು ಬಂದಿಲ ... (ಕೈಲೊನ್ನ 2:12).

ಯಾರು ಬಾಟಿನ್ನ ಮಾಡಿಸಿಕೊಂಡರು?

ಬಾಟಿನ್ನ ಮಾಡಿಸಿಕೊಂಡವರು ಯೇಂನುವಿಗೆ ತಮ್ಮ ಜೀವಿತಗಳನ್ನು ನಮಹಿಂಸಲು ತೇಮಾನ ತೆಗೆದುಕೊಳ್ಳಲ್ಕೆ ಶಕ್ತಿರಾದ ಪುರುಷರೂ ಸ್ತೀಯರೂ ಅಗಿದ್ದರು. ಬಾಟಿನ್ನಕ್ಕಾಗಿ ಇದು ಮತ್ತು ಇತರ ಅಗತ್ಯಗೆಗಳು ತಾವು ಏನು ಮಾಡುತ್ತಿರುವೆಂದು ಅಥವಾಡಿಕೊಳ್ಳಲಷ್ಟು ದೊಡ್ಡವರಾಗಿರುವರಾಗಿ ಇರುವೆಂದು ನೂಡಿನ್ನತ್ತಪೆ.

ಬಾಟಿನ್ನ ಹೊಂದಬಳಿಯವರು (1) ನುವಾರೆಯ ಶ್ರನಂಗಿನಲ್ಲಿಡುವದನ್ನು ಅಲನುವವರು (ಮಾರ್ಕ 16:15), (2) ನುವಾರೆಯನ್ನು ನಂಬುವವರು (ಮಾರ್ಕ 16:16), ಮತ್ತು (3) ಮಾನನಾಂತರ ಹಡುವವರು (ಅಪೋಸ್ತಲರ ಕೃತ್ಯಗಳ 2:38) ಅಗಿರಬೇಕೆಂದು ಬೈಬಲ್ ಹೇಳುತ್ತದೆ. ಬಾಟಿನ್ನ ಹೊಂದಿದವರು (1) ಶ್ರನಂಗವನ್ನು ಕೆಳಿಂಧಿಸಿದವರು (ಅಪೋಸ್ತಲರ ಕೃತ್ಯಗಳ 8:12; 18:8) ಮತ್ತು (2) ನಂದೆಶವನ್ನು ಸ್ವೀಕರಿಸಿದವರು ಹಾಗೂ ನಂಜಿದವರು (ಅಪೋಸ್ತಲರ ಕೃತ್ಯಗಳ 2:41; 8:12; 16:33, 34; 18:8) ಅಗಿದ್ದರು ಎಂದು ವರದಿ ಮಾಡಲ್ಪಟ್ಟ ಪುರುಷರು ಮತ್ತು ಸ್ತೀಯರು ಅಗಿದ್ದರು (ಅಪೋಸ್ತಲರ ಕೃತ್ಯಗಳ 8:12). ಅವರು, ದೇವರ ಕಾರ್ಯಾಚರಣೆಯಲ್ಲ ತಮ್ಮ ನಂಜಿಕೆಯ ಕಾರಣದಿಂದ (ಕೈಲೊನ್ನ 2:12), ಹೃದಯದಿಂದ ಬಿಧೇಯ ರಾಗುತ್ತಿದ್ದವರೂ (ರೋಮಾಪುರ 6:17, 18). ಯೇಂನುವನ್ನು ಹಿಂಬಾಲನಾಕ್ಕೆ ನಮಹಿಂಸಿಕೊಂಡ ನೂತನ ಜೀವಿತ ಘೂರಂಜಿನಲು ಹಳೆ ಜೀವಿತಕ್ಕೆ ಅಂತ್ಯ ಹಾಕಿದವರೂ (ರೋಮಾಪುರ 6:4-7) ಅಗಿದ್ದರು.

ಶಿಶುಗಳ ಬಾಟಿನ್ನದೊಂದಿಗೆ ನಂಬಿಂಧಿಸಿದ ಅತ್ಯಿಕ ಅನ್ವಯಗಳನ್ನು ಅಥವಾಡಿಕೊಳ್ಳಲಾಗಿದ್ದು, ಇಲ್ಲವೇ ಅವು ಬಾಟಿನ್ನದಲ್ಲ ಅಗತ್ಯವಾಗಿರುವ ನಮಹಣಣೆಯನ್ನು ಮಾಡಿಕೊಳ್ಳಲಾರವು. ಬಾಟಿನ್ನಪ್ರ ಬೋಧಿನಲ್ಪಟ್ಟವರಿಗೆ, ಯೇಂನುವಿನಲ್ಲ ನಂಜಿಕೆ ಇಡಲು ಬಂದವಲಿಗೆ, ಮತ್ತು ಯೇಂನುವಿಗಾಗಿ ನೇವೆಯ ಜೀವಿತ ಜೀವಿನಾಗಾಗಿ ತಮ್ಮ ಜೀವಿತಗಳನ್ನು ಬದಲಾಯಿಸಲು ತೇಮಾನಸಿಹಿ

ಕೊಂಡವಲಿಗೆ ಇರುತ್ತದೆ.

ಹರಲೋಕ ರಾಜ್ಯವು ಜಿಕ್ಕಮಿಕ್ಕಳಿಂಥವರದಾಗಿದೆ (ಮತ್ತಾಯ 19:14). ಆದಾಮನ ಹಾತವನ್ನು ನಾವ್ಯನ್ಯಾಪಾಗಿ ಹಡೆದುಕೊಂಡು ಅವರು ಜನ್ಮದಾರಭ್ಯ ಹಾಹಿಗಳಾಗಿರುವದಿಲ್ಲ. ಇಲ್ಲವೇ ತೆಲಪು ಬಿಂಬಿಸಿ ನೂತ್ರಿತ ಪುತ್ರಕರಿಗಳು ಬೋಧಿಸಿನಲ್ಲಿಷ್ಟಂತೆ ಸ್ವಭಾವದಲ್ಲಿ ಕೆಷ್ಟು ಹೋಳಿಸಿಕೊಂಡಿ ಹುಟ್ಟಿರುವದಿಲ್ಲ.

ಆದಾಮ ಮತ್ತು ಹಪ್ಪರು, ಒಳ್ಳೆಯಿದರ ಮತ್ತು ಕೆಷ್ಟುದ್ದರ ಅರುಹನ್ನುಂಟು ಮಾಡುವ ಮರದ ಕಣಣ್ಣ ತಿಂದ ನಂತರ ಕೆಷ್ಟು ಹೋಳಿಸಿಕೊಂಡಿ ಹುಟ್ಟಿರುವದರು ಎಂದು ದೇವರು ಹೇಳಿಲ್ಲ, “ಈ ಮನುಷ್ಯನು ಒಳ್ಳೆಯಿದರ ಕೆಷ್ಟುದ್ದರ ಭೇದವನ್ನಿಲತು ನಷ್ಟುಜೀಬಿಸಿದ್ದಾನೆ” (ಅಡಿಕಾಂಡ 3:22) ಎಂದಕ್ಕೆ ಹೇಳಿದನು, ಶಿಕ್ಷಿಯು - ಅವಲಿಗೂ ಮತ್ತು ಅವರ ನಂತರದ ಸಂತಿಯವರೆಲ್ಲಿಗೂ ದಂಡನೆಯು ಬೇರೆ ದಿನುಳಿಕೆಯಾಗಿತ್ತು, ಆದಾಮನಲ್ಲಿ ನಾವೆಲ್ಲರೂ ದೃಷ್ಟಿಕ್ಕೆ ಮರಣವನ್ನು ಎದುರಿಸುವೆವು (1 ಕೊಂಡ 15:22); ಅದರೆ ಆಶ್ರಿತ ಕ್ಷೇತ್ರದಲ್ಲಿ, ತ್ರಿಯೋಬ್ಜನೂ ತನ್ನ ಸ್ವಂತ ಆಶ್ರಿತ ಸ್ಥಿತಿಗೆ ಜಿವಾಭಾರಿಸಿದ್ದಾನೆ. ನಮ್ಮ ನಾಯಿತಿಯೆಂಬಕೆಯು ನಮ್ಮ ದೇಹಗಳಲ್ಲಿ ನಾವು ಮಾಡುವದರ ಮೇಲೆ ಅವಲಂಭಿಸಿರುವುದು (2 ಕೊಂಡ 5:10), ಆದಾಮನು ಮಾಡಿದ್ದರ ಮೇಲೆ ಅಲ್ಲ.¹¹

ಬಾಹ್ಯಿಸ್ತ್ವದ ಉಷ್ಣೀಶವು ಏನಾಗಿತ್ತು?

ಯೋಹಾನನ ಬಾಹ್ಯಿಸ್ತ್ವ ಮತ್ತು ಕ್ಷಮಾಪನೆ

ಯೋಹಾನನ ನೇರವೆಯ ಮೇಸ್ಟೀಯನ ಬರುಳಿಕೆಗಾಗಿ ಜನರನ್ನು ಸಿದ್ಧ ಮಾಡುವದಾಗಿತ್ತು (ಮತ್ತಾಯ 3:3). ಇದನ್ನು ಅವನು ತ್ರಂಗಿಸಿದ್ದಲಿಂದ ಮಾತ್ರವೇ ಅಲ್ಲ, ಜನರನ್ನು ಬಾಹ್ಯಿಸ್ತ್ವಕ್ಕೆ ತರುವದಲಿಂದಲೂ ಮಾಡಿದನು. ಶಿಷ್ಯತ್ವಕ್ಕೆ ಒಂದು ನಮುಹಣಣೆಯೂ ಅಗತ್ಯವೆಂದು ತಿಳಿಯಲು ಅವಲಿಗೆ ನಹಾಯ ಮಾಡಿದನು.

ಹಾಗರೆ ಕ್ಷಮಾಪಣೆಯನ್ನು ಸ್ವೀಕರಿಸುವದಕ್ಕಾಗಿ ಬಾಹ್ಯಿಸ್ತ್ವವನ್ನು ಹೊಂದುವುದು ಅಗತ್ಯವೆಂಬುದನ್ನು ಅವರು ಸ್ವೀಕರಿಸಲು ಅವರ ಮನಸ್ಸುಗಳನ್ನು ಸಿದ್ಧಪಡಿಸಿದನು. ಮಾತ್ರ 1:4 ಮತ್ತು ಲಾಕ 3:3, “ಹಾಗರೆ ಕ್ಷಮಾಪಣೆಗಾಗಿ ಮಾನಸಾಂತರದ ಬಾಹ್ಯಿಸ್ತ್ವವನ್ನು” ಯೋಹಾನನು ತ್ರಂಗಿಸಿದನೆಂದು ಹೇಳುತ್ತವೆ. ಯೋಹಾನನ ಬಾಹ್ಯಿಸ್ತ್ವಕ್ಕೆ ಜನರು ಹಾಗರಿಸ್ತು ಅಲಕೆ ಮಾಡತ್ತೆ (ಮತ್ತಾಯ 3:6) ಮತ್ತು ಕ್ಷಮಾಪಣೆಯನ್ನು ಹುಡುಕುತ್ತೆ ಬಂದರು.

“ಹಾಗರೆ ಕ್ಷಮಾಪಣೆಗಾಗಿ”

ಯೇಸುವಿನ ಹೆನಲಿನಲ್ಲಿ ಕ್ಷಮಾಪಣೆಯ ಯೇಸುವಿನ ಮರಣ ಮತ್ತು ಪುನರುತ್ಥಾನದ ನಂತರ ಯೀರಳನಲೇಬಿನಲ್ಲಿ ಹೊದಲನೆಯ ನಲ ಬೋಧಿಸಿನಲ್ಲಿಡಲು ಕ್ಷಾರಂಭವಾಯಿತು (ಲಾಕ 24:46, 47). ಕ್ಷಮಾಪಣೆಯ ಈ ಹೊದಲೆ ಹೇಳಿಲ್ಲಿಟ್ಟು, ಯೇಸುವಿನ ಹೆನಲಿನಲ್ಲಿ ಕ್ಷಮಾಪಣೆಯನ್ನು ಹೊದಲು ತ್ರಂಗಿಸಿದವನು ಹೇಳುತ್ತನು. ಅವರು ತರ್ಕಣನ್ನು ತೀಸುತ್ತಿರುತ್ತಿರುತ್ತಿದ್ದಿಲ್ಲ ಅವನು, “ಸಿಮ್ಮೆ ಹಾಗರಿಂದ ಪರಿಹಾರವಾಗುವದಕ್ಕಾಗಿ ಸಿಮ್ಮೆ ತ್ರಿಯೋಬ್ಜ ದೇವರ

ಕರ್ಡಿಗೆ ತಯಾರಿಕೊಂಡು ಯೀಎನ್ ಕ್ರಿಸ್ತನ ಹೆನೆಲನ ಮೇಲೆ ಬಾಟಿಸ್ತು ಮಾಡಿಸಿಕೊಳ್ಳಲಿ” ಎಂದು ಹೇಳಿದನು (ಅಪೋಸ್ತಲರ ಕೃತ್ಯಗಳು 2:38) . ಅವನು ಯೆರೂನಲೇಬಿನಲ್ಲಿ ಪ್ರಸಂಗಿಸಿದ ಸಂದೇಶವು ಎಲ್ಲಾ ಜನಾಂಗಗಳಾಗಿತ್ತು (ಲಾಕ 24:47).

“ಹಾರ್ಟಿಗಳ ಕ್ಷಮಾಪಣಿಗಾಗಿ” ಎಂಬ ಮಾತು, ಮತ್ತಾಯ 26:28; ಮಾರ್ಕ 1:4; ಮತ್ತು ಲಾಕ 3:3; 24:47ರಲ್ಲಿ ಕಂಡು ಬರುತ್ತದೆ. ನಮ್ಮ ಹಾರ್ಟಿಗಳ ಅಗಲೀ ಕ್ಷಮಿಸಲ್ಪಣ್ಣದಲಿಂದ ಯೀಎನ್‌ನಿನ ರಕ್ತವು ಸುಲಿಸಲ್ಪಣ್ಣತು (ಮತ್ತಾಯ 26:28) ಇಲ್ಲವೇ ನಮ್ಮ ಹಾರ್ಟಿಗಳ ಅಗಲೀ ಕ್ಷಮಿಸಲ್ಪಣ್ಣದಲಿಂದ ನಾವು ಮಾನನಾಂತರ ಪಡಬೇಕು (ಲಾಕ 24:47) ಎಂದು ಯಾವ ಗಂಭೀರವಾದ ಬಿಳ್ಳಿಸಿಯೂ ಹೇಳಿ ಲಾರಿಸು. ಹಾಗಾದರೆ, ಯಾಕೆ, ಯಾರಾದರೂಬ್ಬನು ಅದೇ ಮಾತು ಅಪೋಸ್ತಲರ ಕೃತ್ಯಗಳು 2:38ರಲ್ಲಿಯ “ಹಾರ್ಟಿಗಳ ಕ್ಷಮಿಸಲ್ಪಣ್ಣವಂತೆ” ಎಂಬುದಕ್ಕಿಂತ ಬೇಲೆಯು ಅಧ್ಯಾತ್ಮಿಕವಾದೆಂದು ವಾದಿಸಬಹುದು? ಲಾಕ 24:47ರಲ್ಲಿ ಕೆಲವು ಕೈಬಿರಹದ ಪ್ರತಿಕೆಗಳಲ್ಲಿ “ಹಾರ್ಟಿಗಳ ಕ್ಷಮಾಪಣಿಗಾಗಿ” ಎಂಬುದರ ಬದಲು “ಮತ್ತು ಹಾರ್ಟಿಗಳ ಕ್ಷಮಾಪಣಿ” ಎಂದು ಇರುತ್ತದೆ. ಹಿಂದಿರೂ, “ಮತ್ತು” (ರ್ಯಾಕ್: *kai*) ಎಂಬ ಹದವು ಉಪಯೋಗಿಸಲ್ಪಣ್ಣದ್ದು, ಯುನೈಟೆಡ್ ಬೈಬಲ್ ಸ್ನೇಹಿತಿಗಳ ಇತ್ತೀಚಿನ ಪ್ರಕಟನೆಗೆ ಇಲ್ಲ ಮತ್ತು *Nestle-Aland Greek Text* ದಲ್ಲಿ ಪ್ರತಿಜಂಜನಲ್ಪಣ್ಣಂತೆ, “for” (ರ್ಯಾಕ್: *eis*) ಗಿಂತ ಕಡಿಮೆ ಮಾಲಪ್ರತಿಗಳ ಅಧಿಕಾರವು ಇರಬುದೆಂದು ಯೋಚಿಸಲ್ಪಣ್ಣದೆ.¹²

ಮಾನನಾಂತರ ಮತ್ತು ಬಾಟಿಸ್ತು ಅಪೋಸ್ತಲರ ಕೃತ್ಯಗಳು 2:38ರಲ್ಲಿ, “ಮತ್ತು” ಎಂಬುದರೊಂದಿಗೆ ಕೂಡಿಸಲ್ಪಣ್ಣದ್ದು ಅದೇ ಉದ್ದೇಶಕ್ಕಾಗಿ, “ಹಾರ್ಟಿಗಳ ಕ್ಷಮಾಪಣಿಗಾಗಿ” ಇತ್ತು, ಹೆತ್ತನ ಹೇಳಿಕೆಯನ್ನು ತೆಗೆದು ಹಾಕಲು ಕೆಲವರು ಪ್ರಯೋಸಿದ್ದಕ್ಕೆ ಪ್ರಮುಖ ಕಾರಣವು ರಕ್ತಣಿಗಾಗಿ ಬಾಟಿಸ್ತವು ಅಗತ್ಯವಾಗಿರುವುದು ಎಂಬುದನ್ನು ನಂಬಲು ಬಯಸಿದೆ ಇದ್ದಂತೆ. ಈ ಪರ್ಯಾದಲ್ಲ *eis* ಎಂಬುದನ್ನು ಅಧ್ಯಾತ್ಮಾದಿಕೊಳ್ಳಲು ಅತೀ ನಾನ್ಯಾಭಾವಿಕವಾದ ಮಾರ್ಗವು, ಅದನ್ನು ಹೊನ್ ಒಡಂಬಡಿಕೆಯಲ್ಲಿ ಇತರ ನಂಬಂಧಗಳಲ್ಲಿ ಅದು ಭಾಷಾಂತರಿಸಲ್ಪಣ್ಣಂತೆ “ಹೊಂದಿಕೊಳ್ಳಬದಕ್ಕಾಗಿ,” ಎಂದರ್ಥ ಕೊಡುವಂತೆ ತಿಖಿದುಕೊಳ್ಳಬುದಾಗಿದೆ.

“ಕ್ಷಮಾಪಣಿಗಾಗಿ” ಎಂಬ ಮಾತನ್ನು “for” ಎಂಬುದು (ಮತ್ತಾಯ 26:28; ಮಾರ್ಕ 1:4; ಲಾಕ 3:3; 24:47; ಅಪೋಸ್ತಲರ ಕೃತ್ಯಗಳು 2:38ರಲ್ಲಿ ಕಂಡು ಬರುವಂತೆ) ರ್ಯಾಕ್ ಹದ *eis* ಅಗಿರುತ್ತದೆ, ಜಿ. ಜ. ಲೈಬ್ರಾಥೋರ್ ಅವರು ಹೋಮಾಂತರ 6:3ರಲ್ಲಿ *eis* ಎಂಬುದನ್ನು ಕುಲತು ಬರೆದರು, “ಉಪನಾಂವ್ಯಯವು ಒಳಗೆ ಒಂದುಗೂಡಿನುವ ಉದ್ದೇಶವನ್ನು ಹೇಳುತ್ತದೆ”; ಆಗ ಅವರು ಹಿಂಗೆ ಹೇಳಿದರು, “... ಮಾರ್ಕ 1:4ರಲ್ಲಿ *eis aphesin harmartion* [“ಹಾರ್ಟಿಗಳ ಕ್ಷಮಾಪಣಿಗಾಗಿ”] ಉಪನಾಂವ್ಯಯದ ಅಧ್ಯಾತ್ಮ... ಬಾಟಿಸ್ತದ ಉದ್ದೇಶವನ್ನು ಮತ್ತು ಪರಿಜಾಮವನ್ನು ನೂಡಿಸುತ್ತದೆ.”¹³

ಮಾರ್ಕ 1:4ರಲ್ಲಿ *eis* ಎಂಬುದರ ಅಧ್ಯಾತ್ಮ “ಹಾರ್ಟಿಗಳ ಪರಿಹಾರವನ್ನು ಹೊಂದಿ ಕೊಳ್ಳಬಹುದು” ಎಂದಾಗುತ್ತದೆ ಎಂದು ಜಾಲನ್ ಹೊಡ್ಡಿ ಹೇಳಿದ್ದಾರೆ.¹⁴

ಡಾರ್ಗಾನ್ ಮೂರ್ ಹಿಂಗೆ ಬರೆದರು, “ಹೊನ್ ಒಡಂಬಡಿಕೆಯಲ್ಲ *baptizo*ದ ನಂತರ *eis*ದ ಕೆಲವಲ ಇತರ ಬರುವಿಕೆಗಳಿಗೆ ಒಂದು ಸ್ಥಳೀಯ/ಡೈಹಿಕ ಅಧ್ಯಾತ್ಮ (ಮಾರ್ಕ 1:9 [ಯೋದ್ರ್ವಿನಿನಲ್ಲಿ] ಅಥವಾ ಉದ್ದೇಶವನ್ನು) ಪರಿಜಾಮವನ್ನು ನೂಡಿಸುತ್ತದೆ (ಮತ್ತಾಯ 3:11 ಮತ್ತು ಅಪೋಸ್ತಲರ ಕೃತ್ಯಗಳು 2:38 [‘ಹಾರ್ಟಿಗಳ ಕ್ಷಮಾಪಣಿ’]); ...”¹⁵

ಬಾಟಿಸ್ತ ಹೊಂದುವವನು ತನ್ನ ಬಾಟಿಸ್ತದ ಉದ್ದೇಶವನ್ನು ಅಧ್ಯಾತ್ಮಾದಿಕೊಳ್ಳುವ

ಅವಶ್ಯಕತೆಯಲು ವದಿಲ್ಲ ಎಂದು ಕೆಲವರು ಹೇಳುತ್ತಾರೆ. ಒಬ್ಬನು ದೇವರಿಗೆ ಬಿಧೀಯ ನಾಗರಲು ಬಾಹ್ಯಿಸ್ತು ಮಾಡಿಸಿಕೊಂಡರೆ - ಬಾಹ್ಯಿಸ್ತುದ ಲುದ್ದೆಂಜವನ್ನು ಅರ್ಥಮಾಡಿ ಕೊಳ್ಳಲ ಇಲ್ಲವೇ ಮಾಡಿಕೊಳ್ಳುವೇ ಇರಲ - ಆಗ ಅವನು ಕ್ಷಮಿಸಲ್ಪಡುವನು ಎಂದು ಅವರು ಹೇಳುತ್ತಾರೆ. ಕ್ಷಮಾಪಣೆಯ ದೇವರ ಭಾಗವಾಗಿದೆ ಮತ್ತು ಬಾಹ್ಯಿಸ್ತು ಮನುಷ್ಯನ ಭಾಗವಾಗಿದೆ ಎಂದು ನೂಜಿನಲ್ಪಟ್ಟಿದೆ. ಈ ದೃಷ್ಟಿಕೋನವು ಬಾಹ್ಯಿಸ್ತುದ ಲುದ್ದೆಂಜವೂ ನಹ ಮನುಷ್ಯನ ಭಾಗವಾಗಿದೆಯೆಂಬುದನ್ನು ಕಡೆಗಳಿನುತ್ತದೆ.

ಒಬ್ಬ ಗಂಡನು ತನ್ನ ಹೆಂಡತಿಗೆ ಕೊಂಡಪೆಜ್ಜಿಸಿದ್ದರೆ, ಮತ್ತು ಆಕೆ, “ಒಂದು ಡಜನ್ ಕೆಂಪು ಗುಲಾಜಗೆಳನ್ನು ನನಗೆ ತೊಣ್ಣರೆ ನಾನು ಸಿನ್ನನ್ನು ಕ್ಷಮಿಸುವೆನು” ಎಂದು ಹೇಳಿದರೆ, ಅವನು ಕ್ಷಮಿಸಲ್ಪಡುವಂತೆ ಅವನು ಆಕೆಗೆ ಗುಲಾಜ ಹೂಪುಗೆಳನ್ನು ತೊಡುಬಹುದು. ಅವನು ಇದನ್ನು ಕ್ಷಮಿಸಲ್ಪಡುವ ನಿಖಲ್ತವಾಗಿ, ಲ್ಯಾಂಡ್‌ಎಂದಿಗೆ ಇಲ್ಲವೇ ಲುದ್ದೆಂಜಕ್ಕಾಗಿ ಮಾಡುತ್ತಿರುವನು. ಕ್ಷಮಾಪಣೆಯ ಆಕೆಯ ಭಾಗವಾಗಿರುವುದು. ಆದರೆ ಅವನು ಕ್ಷಮಿಸಲ್ಪಡಲಕ್ಕಾಗುವಂತೆ ಅವನು ಗುಲಾಜ ಹೂಪುಗೆಳನ್ನು ತೊಡುವುದು ಅವನ ಭಾಗವಾಗಿರುವುದು.

ಬಾಹ್ಯಿಸ್ತುದಿಲ್ಲ ಪರಿಶುದ್ಧಾತ್ಮನು ತೊಡಲ್ಪಡುವನು ಎಂಬುದನ್ನು ಅರ್ಥಮಾಡಿ ಕೊಳ್ಳುವುದು ಅನಗೆತ್ಯವಾದದ್ವಾಗಿದ್ದರೆ. ಆಗ ಕ್ಷಮಾಪಣೆಯನ್ನು ಬಾಹ್ಯಿಸ್ತುದ ಲುದ್ದೆಂಜದಂತೆ ಅರ್ಥಮಾಡಿಕೊಳ್ಳುವುದೂ ಅನಗೆತ್ಯವಾದದ್ವಾಗಿದೆ ಎಂದು ಆಕ್ಷೇತಣ ಮಾಡಲಾಗಿದೆ. ಬಾಹ್ಯಿಸ್ತುವು ಹಾಗರಂತೆ ಕ್ಷಮಾಪಣೆಯ ಲುದ್ದೆಂಜಕ್ಕಾಗಿರುವುದು. ಕ್ಷಮಿಸಲ್ಪಟ್ಟವರು ಬಾಹ್ಯಿಸ್ತು ಹೊಂದಿದಾಗ ಅವಲಿಗೆ ಪರಿಶುದ್ಧಾತ್ಮನು ತೊಡಲ್ಪಡುತ್ತಾನೆ. ಬಾಹ್ಯಿಸ್ತುವು ಹಾಗರಂತೆ ಕ್ಷಮಾಪಣೆಗಾಗಿ ಇರುವದಲಂದ, ನಮ್ಮ ಬಾಹ್ಯಿಸ್ತುದ ಲುದ್ದೆಂಜ ವನ್ನು ನಾವು ಅರ್ಥಮಾಡಿಕೊಳ್ಳಲ್ಪಡಬೇಕಾಗಿಲ್ಲ, ಯಾಕಂದರೆ ಬಾಹ್ಯಿಸ್ತುವು ಪರಿಶುದ್ಧಾತ್ಮನ್ನು ಸ್ಪೀಕರಿಸುವದಕ್ಕಾಗಿರುವದಿಲ್ಲ.

ಹೊಂಡಪೆಜ್ಜಿಸಲ್ಪಟ್ಟ ಹೆಂಡತಿಯು, “ನನಗೆ ಕ್ಷಮಿಸಲ್ಪಡಲಕ್ಕಾಗುವಂತೆ ನನಗೆ ಒಂದು ಡಜನ್ ಗುಲಾಜ ಹೂಪುಗೆಳನ್ನು ತೊಡು: ಮತ್ತು ನಾನು ಸಿನಗೆ ಒಂದು ಮುದ್ದನ್ನು ತೊಡುವೆನು” ಎಂದು ಹೇಳಬಹುದು. ಆಕೆಯ ಗಂಡನು ಕ್ಷಮಿಸಲ್ಪಡುವದಕ್ಕಾಗಿ ಗುಲಾಜ ಹೂಪುಗೆಳನ್ನು ತೊಡುಬಹುದು ಮತ್ತು ಆಗ ಅವನು ಕ್ಷಮಿಸಲ್ಪಟ್ಟದಲಂದ ಮುದ್ದನ್ನು ಸ್ಪೀಕರಿಸಿಕೊಳ್ಳುವನು. ಕ್ಷಮಿಸಲ್ಪಡುವದಕ್ಕಾಗಿ ನಾವು ಬಾಹ್ಯಿಸ್ತು ಮಾಡಿಸಿಕೊಳ್ಳಬೇಕು: ಆಗ ನಾವು ಕ್ಷಮಿಸಲ್ಪಟ್ಟರುವದಲಂದ ನಾವು ಪರಿಶುದ್ಧಾತ್ಮನ್ನು ವರವಾಗಿ ಸ್ಪೀಕರಿಸಿಕೊಳ್ಳುವೆವು.

ಹಂಜಾಶತ್ತಮ ದಿನದಂದು ಹೆತ್ತನು ಯೆಹಾದ್ಯಾಗಿರೆ, ಅವರ ಹಾಗರಂತೆ ಕ್ಷಮಾಪಣೆಯಾಗುವಂತೆ, ಅದರ ನಂತರ ಒಂದು ವರದಂತೆ ಪರಿಶುದ್ಧಾತ್ಮನ್ನು ಸ್ಪೀಕರಿಸುವಂತೆ, ಮಾನನಾಂತರ ಪಟ್ಟ ಬಾಹ್ಯಿಸ್ತು ಮಾಡಿಸಿಕೊಳ್ಳಬೇಕೆಂದು ಅವಲಿಗೆ ಹೇಳಿದನು.

ಯೆನುಬಿನ ಬಾಹ್ಯಿಸ್ತು

ಯೆನುವು ನಮ್ಮ ಉದಾಹರಣೆಯಂತೆ, ಅತನು ಬಾಹ್ಯಿಸ್ತು ಹೊಂದಿದಾಗ, ಹಾರಿಬಿಲ್ಲದವನಾಗಿದ್ದನು, ಇದರ ಅರ್ಥ, ನಾವು ಬಾಹ್ಯಿಸ್ತು ಹೊಂದುವಾಗ ಆಗಲೀ ಕ್ಷಮಿಸಲ್ಪಟ್ಟವರೂ ಹಾರಿಬಿಲ್ಲದವರೂ ಅಗಿರಬೇಕೆಂದಾಗುತ್ತದೆ ಎಂದು ಕೆಲವರು ಹೊಂದಿನುತ್ತಾರೆ.

ನಮ್ಮ ಈಟ ಓಡುವದರಲ್ಲಿ, ಆತನ ಮೇಲೆ ನಮ್ಮ ದೃಷ್ಟಿಯಡುವದರಲ್ಲಿ ಯೀಂನುವು ನಮಗೆ ಉದಾಹರಣೆಯಾಗಿದ್ದಾನೆ (ಇತ್ಯಾಯ 12:2). ಆತನು ನಡೆದ ಲೀತಿಯಲ್ಲಿಯೇ ನಾವು ನಡೆಯಬೇಕು, ಆತನಲ್ಲಿದ್ದ ಮನೆಂಬಾವನೆಯೇ ನಮ್ಮಲ್ಲಿರ ಬೇಕು, ಮತ್ತು ಹೊಲನು ತೀಸುವನ್ನು ಅನುಸರಿಸಿದಂತೆಯೇ ನಾವು ಹೊಲನನ್ನು ಅನುಸರಿಸುವವರಾಗಿರಬೇಕು (1 ಯೋಹಾನ 2:6; ಫಿಿಷ್ಟಿ 2:5; 1 ಕೋಲಿಂಥ 11:1). ಸಿಂಹಗಳನ್ನರ ಶುರುವಾದರಲ್ಲಿ ಯೀಂನುವು ನಮಗೆ ಮಾಡಲಿಯಾಗಿದ್ದಾನೆಂದು ಹೆಚ್ಚನು ಬರೇದನು (1 ಹೆಚ್ 2:21). ಯೀಂನುವು ತನ್ನ ಶ್ರಾವಣವನ್ನು ಕೊಟ್ಟಂತೆ, ನಹ್ಕೊಂದ ರಲಗಾಗಿ ನಾವು ನಮ್ಮ ಶ್ರಾವಣಭನ್ನು ಕೊಡತಕ್ಕದ್ದು (1 ಯೋಹಾನ 3:16).

ಯೀಂನುವು ನಮ್ಮ ಉದಾಹರಣೆಯಾಗಿರುವನು ಎಂಬುದರ ಅಥವ ಆತನು ಮಾಡಿದ್ದೆಲ್ಲವನ್ನೂ ನಾವು ಮಾಡಬೇಕು ಮತ್ತು ಉದ್ದೇಶಕ್ಕಾಗಿ ಮಾಡಬೇಕು ಎಂದಾಗುವುದೇ? ಆತನ ಉದಾಹರಣೆಯನ್ನು ಅನುಸರಿಸುವ ನಮ್ಮ ಪ್ರಯತ್ನದಲ್ಲಿ ಈ ಕೆಳಗಿನ ತಪ್ಪಿಗಳ ನಮಗೆ ಮಾರ್ಗದರ್ಶನ ಮಾಡುವವು.

ಮೌದಳನೆಯದು, ಯೀಂನುವು ಮಾಡಿದ ಕೆಲವು ನಂಗತಿಗಳ ಆಕಸ್ಮಿಕವಾದ ಪ್ರಗಳಾಗಿದ್ದವು ಮತ್ತು ಅನುಸರಿಸಲು ನಮಗೆ ಅಗ್ರಯಾದ ಮಾಡಲಿಗಳಾಗಿರುವದಿಲ್ಲ. ಮಾಡವೆಯಾಗಿರುವದನ್ನು ಆತನು ಆಯ್ದುಕೊಂಡನು. ಆತನಿಗೆ ಮತ್ತು ಹಾಗೂ ಮನೆ ಇರಿಲ್ಲ (ಲೂಕ 9:58). ಆತನು ಬಾಹ್ಯಿಸ್ತಾ ಹೊಂದಿದನು ಮತ್ತು ಮಾವತ್ತು ವಣ ಶ್ರಾಯದವನಾದಾಗ ಪ್ರಸಂಗಿಸಲು ಶ್ರಾರಂಭಿಸಿದನು, ಹಾಗೂ ತನ್ನನ್ನು ಪ್ರತಿಸಿಧಿಸಿ ಲಂಸಲು ಕನ್ನೆರಡು ಜನ ಅಭೇದನ್ತಲರನ್ನು ಆಯ್ದುಪೂರಿಸಿಕೊಂಡನು (ಲೂಕ 3:21-24; 6:13). ತನಗಾಗಿ ತಾನೇ ಸಂಪಾದನೆ ಮಾಡಿಕೊಳ್ಳಿದೇ, ನಮಯವನ್ನು ತಾನು ಬೋಳಿಸುವದರಲ್ಲಿ ಕಳೆಯುವದಕ್ಕಾಗಿ, ಇತರಲಂದ ಹಣಕಾಸಿನ ನಹಾಯವನ್ನು ಹಡೆದುಕೊಂಡನು (ಲೂಕ 8:3).

ಎರಡನೆಯದು, ಆತನು ಮಾಡಿದ ಕೆಲವು ನಂಗತಿಗಳ ತಪ್ಪಿದಲ್ಲಿ ಉದಾಹರಣೆಗಳಾಗಿ ಆದರೆ ನಾವು ಅಪ್ರಗಳನ್ನು ಮಾಡಬೇಕಾಗಿರುವದಿಲ್ಲ. ಧರ್ಮಶಾಸ್ತ್ರದ ತುಕಾರವಾಗಿ ಆತನಿಗೆ ಸುಸ್ವಾತಿಯಾಯಿತು (ಲೂಕ 2:21), ಆದರೆ ಅದು ನಮಗೆ ಬಂಧನಕಾಲಿಯಾಗಿರುವದಿಲ್ಲ (ಗಲಾತ್ಯ 6:15). ತನ್ನ ಬಾಹ್ಯಿಸ್ತದ ತರುವಾಯ ಅವನು ನಲ್ಲಿತ್ತು ದಿನ ಉಪವಾಸ ಮಾಡಿದನು; ಅನಂತರ ತನ್ನ ಸೇವೆಯನ್ನು ಶಾರಂಭಿಸಿದನು (ಮತ್ತಾಯ 4:2). ನಷ್ಟುತ್ತಾ ದಿನದಂದು ಆತನ ಸಭಾಮಂದಿರಗಳಲ್ಲಿ ಪ್ರಸಂಗಿಸಿದನು (ಲೂಕ 4:16, 31, 44; 6:6), ಹನ್ನೆವನನ್ನಾಜಿಸಿದನು (ಲೂಕ 22:15, 16), ಮತ್ತು ಯಿಹಾದ್ಯಲಿಗೆ ಶ್ರಾಂತಿ ಬಲ ಅಹಿನಿಸಲು ಮತ್ತು ಹೆಚ್ಚೆ ಒಡಂಬಡಿಕೆಯ ಅಜ್ಞಿಗಳನ್ನು ಕೃತ್ಯಾತ್ಮಭೇದಿಂದ ಸಿದ್ದಾತಿಸಿದನು (ಮತ್ತಾಯ 19:17; ಲೂಕ 5:14; 17:14). ನಮಗಾಗಿರುವ ದೇವರ ಜಿತ್ತಕ್ಕೆ ನಾವು ಹೇಗೆ ಬಿಧೇಯರಾಗಬೇಕೆಂಬ ಉದಾಹರಣೆಯಿಂತೆ, ತಾನು ಯಾವ ಧರ್ಮಶಾಸ್ತ್ರದ ಅಧಿನಿತೆಯಲ್ಲಿ ಜನಿಸಿ ಬಂದನೊಂದ ಅದಕ್ಕೆ ಆತನು ಬಿಧೇಯನಾದನು (ಗಲಾತ್ಯ 4:4). ಯೀಂನುವು ಇವಲ್ಲವುಗಳನ್ನೂ ಅಜಿಸಿದನು, ಆದರೆ ಅವು ಇಂದು ನಮ್ಮ ಮೇಲೆ ಬಂಧನಾಕಾಲಿಯಾಗಿರುವದಿಲ್ಲ (ಗಲಾತ್ಯ 3:24, 25; ಇತ್ಯಾಯ 7:12, 19; 10:9).

ಮೂರನೆಯದು, ಆತನು ಮಾಡಿದ ಕೆಲವು ನಂಗತಿಗಳ ತಪ್ಪಿದಲ್ಲಿ ಅನುಸರಿಸಲ್ಪಡಬೇಕು ಆದರೆ ಅದಕ್ಕೆ ನಮಗಾನಾದ ಕೃತ್ಯವನ್ನುಲ್ಲ. ಹೆಚ್ಚನು ಖೀಸಿನ ಬಾಯಿಯೊಳಗಿಂದ ತೆಗೆದುಕೊಂಡ ನಾಣ್ಯದನ್ನು ಉಪಯೋಗಿಸಿ ಯೀಂನುವು ತೆಗೆದುಹಾನ್ನು ಕೊಟ್ಟನು (ಮತ್ತಾಯ 17:24-27). ನಾವು ತೆಲಿಗೆ ಕೊಡಬೇಕು (ರೋಮಾನರು 13:6),

ఆదరే ఖిలనిన బాయీళగింద తండ హణదిందల్, దినన నేఁచెయి లుదాకరణీయంతే యీఎను తన్న శిష్టర హాదగిళన్న తోళిదను (యోహాన 13:5-15), ఇదన్న ఆతన శిష్టరు తాత్క్రికవాగి అనునిలనితక్కద్దు ఆదరే ఇంథిందే నిదిష్టవాద రాధియ అగ్రస్తేయిల్ల.

నాల్నెయిదు, ఆతను మాడిద కేలవు నంగతిగటు రాడియల్ అనునిలనల్లుడబేటు ఆదరే భిన్నవాద లుద్దేళక్కగ్గి యీఎనువు ఒందు లుదాకరణీయంతే కండన భోజనపన్న ఆజలిసిదను, ఆదరే తన్నప్పు జ్ఞాహిసికోళబ్బేకెంబ లుద్దేళదింద అల్ (1 తోలింథ 11:23-25). నాచు నమ్మ జీవితగిళన్న ఇతరలగాని కేశడక్కద్దెందు తోలిసిదను (1 హెత్ర 2:21; 1 యోహాన 3:16). నాచు ఇతరలగాని నాయిబహు, ఆదరే యీఎను తన్న రక్తపన్న నులిసిద అదే లుద్దేళక్కగ్గి అల్ (మత్తుయ 26:28).

నాచు బాట్టిన్న మాడిసికోళబ్బేతు ఆదరే యీఎనువు బాట్టిన్న మాడిసికోండ అదే లుద్దేళక్కగ్గి అల్, ఆతను యోహానన బాట్టిన్నపన్న హొందికోండను. యోహానను హాపగిళ పలకారక్కగ్గి మాననాంతరద బాట్టిన్నపన్న ప్రసంగిసిదను (మాక్ర 1:4; లకి 3:3). ఈ బాట్టిన్నక్క బందపరు తమ్మ హాపగిళన్న అలకే మాడుత్త బందపరు (మత్తుయ 3:6), అదు అపరు యోహాన జోధినుత్తిద్ద క్షమాపణీయపన్న కుడుకుత్తిద్దపరు ఎంబుదపన్న నూజిసుత్తుదే. యోహానన బాట్టిన్నక్క బంద ఇతర ఎల్లరంకె క్షమినల్లుడలు మాననాంతర హొందిద హాపిగిళంతే యీఎనువు బాట్టిన్న హొందఱల్ల.

యీఎనువు బాట్టిన్నదల్ సిజవాగియా నమ్మ లుదాకరణీయాగిరువదిల్, యాకందరే ఆతను హాప మాడిరాల్ల; ఆదుదలింద, ఆతను తన్న హాపగిళ బగ్గె చూననాంతర పడపల్ల. ఎల్లా సిఎయిన్న పూర్వేనువదక్కగ్గి యీఎనువు బాట్టిన్న హొందిదను. యీఎనువు హొందిద బాట్టిన్న నమగాగి ఇరఱల్ల. ఆతను యోహానన బాట్టిన్నపన్న హొందిదను. యీఎనువు మాడిదంతే ఇందు నాచు యోహానన బాట్టిన్నపన్న స్థిరికులిసిదరే నాచు పునః బాట్టిన్న మాడిసికోళబ్బేకెంబదుత్తు (సోలెది అపోన్తులర కృత్యోగి 19:1-5).

యీఎనుబిన బాట్టిన్నద లుద్దేళవు “ఎల్లా సిఎయిన్న నెరపేలనుపుదాగిత్తు” (మత్తుయ 3:15). ఈ లుద్దేళక్కగ్గి ఆతనొబ్బనే బాట్టిన్న హొందబేళకాగిత్తు, నమ్మ బాట్టిన్నపన్న లుద్దేళపన్న అథవాడికోళబేళకాగిరుప లిఎయిల్లయే ఆతను తన్న బాట్టిన్నద లుద్దేళపన్న అథవాడికోండను. ఆతన బాట్టిన్నచు నాచు ఏనిన్న మాడబేళకాదపర ఒందు లుదాకరణీయాగిదే, ఆదరే నాచు యాకే బాట్టిన్న హొందబేళంబుదర ఒందు లుదాకరణీ అదాగిరువదిల్. ఆతను కేంచల సిఎయ నంగతిగిళన్న మాడిద్దలింద కాగొ ఆతనల్ల హాపచు ఇల్లద్దలింద, ఎల్లా సిఎయిన్న నెరపేలనలు ఆతను బాట్టిన్న హొందబహుదాగిత్తు. ఇదక్కే వియద్దవాగి సిఎపంతరాగలు బాట్టిన్న హొంద బేళకాద హాపిగిళాద్దేచె. కేలవు నంగతిగిళల్ యీఎనువు నాచు ఏను మాడ బేళంబుదర నమ్మ లుదాకరణీయాగిద్దానే ఆదరే నాచు యాకే అదన్న మాడబేటు ఎంబుదర లుదాకరణీయాగిరువదిల్.

బదనెయిదు, కేలవు నంగతిగిళల్ యీఎనువు తక్కదల్, రాధియల్ మత్తు

ಉದ್ದೇಶದಲ್ಲಿ ನಮ್ಮ ಉದಾಹರಣೆಯಾಗಿದ್ದಾನೆ. ಉದಾಹರಣೆಯಾಗಿ, ಶ್ರೀತಿಯ, ಸೇವೆಯ, ಮತ್ತು ದಯೆಯ ಹಾಗೂ ತನ್ನನ್ನೇ ಕೊಡುವದರ ಅತನ ಉದಾಹರಣೆಗಳನ್ನು ಯೋಜಿಸಿಲಿ (ರೋಮಾತ್ತರ 15:2, 3೧). ಈ ಲೀಟಿಯಲ್ಲಿ ಅತನನ್ನು ನಾವು ನಂಪ್ರಾಣವಾಗಿ ಅನುಸರಿಸಬೇಕು.

ನಾರಾಂಶ್

ಭಾಷ್ಟಿನ್‌ದ ಉದ್ದೇಶವು ಹಾಡೆಗಳ ಕ್ಷಮಾಪಣೆಯನ್ನು ಹೊಂದಿಕೊಳ್ಳಲ್ಪಡೆಂದು ನಾವು ತಿಳಿದುಕೊಳ್ಳತಕ್ಕುವು. ಯೀಎನ್‌ಪು ಅದನ್ನು ಅಜ್ಞಾಹಿಸಿದನು; ಹೇತುನು ಮತ್ತು ಇತರ ಅಫೋನೆಲರು ಅದನ್ನು ಹಣಗಿಸಿದರು; ನಾವು ಅದಕ್ಕೆ ಬಿಧೇಯರಾಗಬೇಕು.

ಭಾಷ್ಟಿನ್‌ಪು ಈ ಲೀಟಿಯಲ್ಲಿ ನಾರಾಂಶವಾಗಿ ಹೇಳಲ್ಪಟಿದೆ; “ಅದಿ ಕ್ರೈಸ್ತಲಿಂದ ಬಹಳ ನಾಟಕೀಯವಾಗಿ ಅಜಲನ್ಲವ್ಯಾಪ್ತ ಧರ್ಮಕಾರ್ಯಗಳಲ್ಲಿ ಭಾಷ್ಟಿನ್‌ಪು ಒಂದಾಗಿದೆ. ಅದರ ಧೈರ್ಯವು ಹಾಡೆ ಹಲಿಣಾಮವಾರಿ ಬರುವ ಎಲ್ಲಾ ಅಖಿಧರೆಯನ್ನು ತೊಡೆದು ಹಾಕುವದಾಗಿತ್ತು, ಹಿಂಗೆ ಬಬ್ಜನ ನೂತನ ಜೀವಿತ ಪ್ರಾರಂಭನುಬಿಕೆಗೆ ಸಿದ್ಧತೆಯಾಗಿತ್ತು. ಅದು ತನ್ನ ಮೂಲ ರೂಪದಲ್ಲಿ, ಅಭ್ಯರ್ಥಿಯಂದ ವಿಶ್ವಾಸದ ಅಲಕೆಗಾಗಿ ಕರೆಯಲ್ಪಟ್ಟ ಅಜರಣೆಯ, ಯೀಎನ್‌ಕ್ರಿಸ್ತನ ಹೆನೆಲನಲ್ಲಿ ನಿಂಬಿನಲ್ಲಿ ನಂಪ್ರಾಣವಾಗಿ ಮುಳಗೆಂಟುವದಲಿಂದ ಅನುಸರಿಸಲ್ಪಟ್ಟತ್ತು.”¹⁶

ಉಪಾಂಶಗಳು

¹Harold Lindsell, ed., Harper Study Bible (Grand Rapids, Mich: Zondervan, 1965), 1491, n28.19a. ²The American Heritage Dictionary, 3d ed., s.v. “baptize.”

³David Noel Freedman, The Anchor Bible Dictionary (New York: Doubleday, 1992), 583. ⁴Origins, a Short Etymological Dictionary of Modern English (London: Routledge & Kegan Paul, 1959), 38. ⁵Massey H. Shepherd Jr., Encyclopedia International (Danbury, Conn.: Lexicon Publications, 1981), 378.

⁶Robert Cecil Mortimer, Chamber’s Encyclopedia, vol. 2, rev. ed. (London: Pergamon Press, 1967), 112. ⁷Anders Nygren, Commentary on Romans, trans.

Carl C. Rasmussen (Philadelphia: Muhlenberg Press, 1949), 233. ⁸Everett F. Harrison, The Expositor’s Bible Commentary, vol. 10, Romans-Galatians, gen. ed. Frank E. Gaebelein (Grand Rapids, Mich.: Zondervan Publishing House, 1976), 69. ⁹J. B. Lightfoot, Notes on the Epistles of St. Paul: I-II Thessalonians, I Corinthians 1-7, Romans 1-7, Ephesians 1:1-14, Thornapple Commentaries, ed. J. R. Harmer (London: Macmillan and Co., 1895; reprint, Grand Rapids, Mich.: Baker Book House, 1980), 296. ¹⁰Martin Luther Opera 1.72.

¹¹ಅದಾಮ ಮತ್ತು ಹವಾಯ ಅತ್ಯಿಕವಾಗಿ ಇಲ್ಲಿದೆ ನೈತಿಕವಾಗಿ ಕೆಷ್ಟು ಹೋಗಿದ್ದರೆ, ಒಳ್ಳೆದ್ದರ ಮತ್ತು ಕೆಷ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಳ್ಳಿನ್ನು ತಿಂದನಂತರ ನೈತಿಕವಾದ ಲೀಟಿಯಲ್ಲಿ ವರ್ತಿಸುವದನ್ನು ಅವರು ಹುಡುಕುತ್ತಿರಿಲ್ಲ, ತುಪಿಬಂಧಿತ ಮರದಿಂದ ಹಳ್ಳಿನ್ನು ತಿನ್ನುವದಲಿಂದ ಹಲಿಣಾಮಗೊಂಡ, ನೂತನ ಪಿಳುವಜಕೆಯ ಮೇಲೆ ಅವಲಂಜಸಿ, ತಮ್ಮನ್ನು ಮುಜ್ಜಿಕೊಳ್ಳಲುಕ್ಕೆ ಅವರು ಹುಡುಕುವದನ್ನು (ಅಡಿಕಾಂಡ 3:7) ನೈತಿಕವಾಗಿ ವರ್ತಿಸುವ ಒಂದು ಪಯತ್ವವಿಂದು ಅರ್ಥಮಾಡಿಕೊಳ್ಳತಕ್ಕುವು. ¹²The Greek New Testament, United Bible Societies, 4th ed.; Nestle-Aland Greek Text, 26th ed. ¹³Lightfoot, 295-96. ¹⁴Charles Hodge,

Commentary on the Epistle to the Romans (Princeton: Np., 1886; reprint, Grand Rapids, Mich.: Wm. B. Eerdmans Publishing Co., 1974), 193. ¹⁵Douglas J. Moo, *The Epistle to the Romans*, The New International Commentary, on the New Testament, gen. eds. Ned B. Stonehouse, F. F. Bruce, and Gordon D. Fee (Grand Rapids, Mich.: Wm. B. Eerdmans Publishing Co., 1996), 360, n42. ¹⁶Gayla Visalli, ed., *After Jesus: The Triumph of Christianity* (New York: Reader's Digest, n.d.), 36.

ಬಾಟ್ತಿನ್ನದಲ್ಲಿ ಅತ್ಯೇಕರೆಯ ನಮಾವೇಶ

ಭಾಟ್ತಿನ್ನಪು ರಕ್ಷಣೆಗೆ ನಂಬಂಧಿಸಲ್ಪಟ್ಟಿದೆ. ಅದು ವಿಶ್ವಾಸದ ಒಂದು ಕಾರ್ಯವಾಗಿದೆ, ಅ ಕಾರ್ಯವನ್ನು ತೀರೆಹಿಸುವ ನಂಜಕೆಯ ಕಾರ್ಯದ ಒಕ್ಕಮಾನವಾಗಿದೆ (ಅಪ್ರೋಸ್ತಾರ ಕೃತ್ಯಾಗಳ 2:38; ಕೊಲ್ಲಾನ್ನೆ 2:12). ಭಾಟ್ತಿನ್ನಪು ಬೆಲೆಯಿಂಳ್ಳದ್ವಾರಿರಬೇಕಾದರೆ, ದೈಹಿಕ ಕೃತ್ಯಾರ್ಥ ಒಪ್ಪಿಸಿಕೊಳ್ಳುವವನು ಅತ್ಯೇಕವಾಗಿಯೂ ಒಳಗೊಂಡವನಾಗಿರ ತಕ್ಕದ್ದು. ಅವನು ತನ್ನ ಹಿಂದಿನ ಹಾಗರಾಗಿ ಕ್ಷಮಿಸಲ್ಪಟ್ಟವೆಯಂದು ತಿಖದುಕೊಳ್ಳತಕ್ಕದ್ದು. ಈ ಹಾಣಿದ್ವಿಬಿಕೆ ಮತ್ತು ಪುನರುತ್ಥಾನಪು ಹಕ್ಕೆ ಜಿವನವನ್ನು ಅಂತ್ಯಗೊಳಿಸುತ್ತದೆ - ಅವನು ಯೀಣುವಿನೊಂದಿಗೆ ಹೊನ ನಂಬಂಧದೊಳಗೆ ಪ್ರವೇಶಿಸುತ್ತಾನೆ ಮತ್ತು ಅತನ ಒಡೆತನವನ್ನು ಸ್ವೀಕರಿಸುತ್ತಾನೆಯಂದು ಅಧ್ಯಾತ್ಮಾದೊಳ್ಳತಕ್ಕದ್ದು.

ನಮ್ಮ ಹಾಗರಾಗಿ ಕ್ಷಮಾಪಣಗಾಗಿ ಯೀಣುವಿನ ಮರಣಪು, ಅತನ ಮರಣ, ಹಾಣಿದ್ವಿಬಿಕೆ ಮತ್ತು ಪುನರುತ್ಥಾನಪು ಅತನಿಗೆ ವಿನನ್ನು ಇತರರು ಮಾಡಿದರೇಂದು ಅದಲಂದ ತರಲ್ಪಟ್ಟಿದೆ. ಅದೇ ಲೀತಿಯಲ್ಲ ನಮ್ಮ ರಕ್ಷಣೆಯ ನಮ್ಮನ್ನು ಬಾಟ್ತಿನ್ನದಲ್ಲ ಹಾಣಿದ್ವಿವದಲಂದಲೂ, ಎಜ್ಞಾನವದಲಂದಲೂ, ಅನೇತ್ಯಾಭಿಸಿಂದ ತರಲ್ಪಟ್ಟಿದೆ ಇದು ನಮಗೆ ದೈಹಿಕವಾಗಿ ನಂಭಬಿಸುವಾಗ, ನಮ್ಮ ಹೃದಯಗಳು, ನಮ್ಮ ಹಾಗರಾಗಳನ್ನು ಶುದ್ಧಿಕರಿಸುವ ಯೀಣುವಿನ ರಕ್ತದಲ್ಲಿನಂಜಕೆಯಾಗ್ಣಿ, ಅತ್ಯೇಕವಾಗಿ ಒಳಗೊಂಡಿರುವವು (ರೋಮಾತ್ಮಾರ 3:25).

© 2009 Truth for Today